



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ-೧೫೫ Volume-155	ಮೈಸೂರು, ಗುರುವಾರ, ಡಿಸೆಂಬರ್ ೦೩, ೨೦೨೦ (ಮಾರ್ಗಶಿರ, ೧೨, ಶಕವರ್ಷ ೧೯೪೨) MYSURU, THURSDAY, DECEMBER 03, 2020(Margashira ,12 , ShakaVarsha 1942)	ಸಂಚಿಕೆ - ೪೯ Issue - 49
-------------------------	---	---------------------------

ಭಾಗ ೬ ಎ

ಮೈಸೂರು ವಿಭಾಗಕ್ಕೆ ಮತ್ತು ಮೈಸೂರು, ಮಂಡ್ಯ, ಹಾಸನ ಚಿಕ್ಕಮಗಳೂರು, ದಕ್ಷಿಣಕನ್ನಡ ಕೊಡಗು, ಚಾಮರಾಜನಗರ, ಉಡುಪಿ ಜಿಲ್ಲೆಗಳಿಗೆ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು - 577101

Office of the Deputy Commissioner, Chikkamagaluru District Chikkamagaluru -577101, Karnataka

Ph.No.08262-230401(O); 230402(R); 231499(ADC); 235262(Rev.Sec);231222(Fax)

e-mail: dcckmlr@gmail.com ; deo.cmagalur@gmail.com

ಸಂಖ್ಯೆ:ಇಎಲ್ ಎನ್ (3) ಸಿಆರ್ 8/2020-21

ದಿನಾಂಕ: 05.10.2020

:: ತಿದ್ದುಪಡಿ ಅಧಿಸೂಚನೆ ::

ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಪತ್ರದ ಸಂಖ್ಯೆ ರಾಚುಆ 72 ಇಜಿಪಿ 2014 ದಿನಾಂಕ: 30.12.2014ರ ನಿರ್ದೇಶನದನ್ವಯ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5(5)ರಲ್ಲಿ ದತ್ತವಾದ ಅಧಿಕಾರದ ಮೇರೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ, ಡಾ: ಬಗಾದಿ ಗೌತಮ್, ಭಾ ಆ ಸೇ., ಆದ ನಾನು ಈ ಕಚೇರಿ ಸಮಸಂಖ್ಯೆ ಅಧಿಸೂಚನೆ ದಿನಾಂಕ: 24.07.2020ರಲ್ಲಿ 23-ಗಿರಿಯಾಪುರ ಗ್ರಾಮಪಂಚಾಯ್ತಿಯ ಚುನಾವಣಾ ಪ್ರಾದೇಶಿಕ ಕ್ಷೇತ್ರಗಳನ್ನು ರಚಿಸಿ, ಕ್ಷೇತ್ರವಾರು ಸದಸ್ಯ ಸ್ಥಾನಗಳನ್ನು ನಿರ್ದಿಷ್ಟಪಡಿಸಿ ಪ್ರಕಟಿಸಿರುತ್ತೇನೆ.

ರಾಜ್ಯ ಚುನಾವಣಾ ಆಯೋಗದ ಪತ್ರ ದಿನಾಂಕ: 22.09.2020ರಲ್ಲಿ ವರ್ಗವಾರು ಸ್ಥಾನಗಳನ್ನು ನಿಯಮಾನುಸಾರ ಪುನರ್ ಪರಿಶೀಲಿಸಿ ತಾಳೆ ಮಾಡಿ ವ್ಯತ್ಯಾಸಗಳಿದ್ದಲ್ಲಿ ಅಥವಾ ಮುದ್ರಣ ದೋಷವಿದ್ದಲ್ಲಿ ಮಾತ್ರ ಸರಿಪಡಿಸುವಂತೆ ನಿರ್ದೇಶನ ನೀಡಿರುತ್ತದೆ.

ಅದರಂತೆ ದಿನಾಂಕ: 06.08-2020ರ ಕರ್ನಾಟಕ ರಾಜ್ಯಪತ್ರದಲ್ಲಿ ಕೋಷ್ಟಕ -2ರಲ್ಲಿನ ಗಿರಿಯಾಪುರ ಗ್ರಾಮಪಂಚಾಯ್ತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಕ್ರಮ ಸಂಖ್ಯೆ 2 ರಲ್ಲಿ ರಂಗಾಪುರ ಎಂದು ತಪ್ಪಾಗಿ ನಮೂದಾಗಿರುವುದರಿಂದ ಸದರಿ ತಪ್ಪನ್ನು ಸರಿಪಡಿಸಿ ಕ್ಷೇತ್ರದ ಸಂಖ್ಯೆ 2 ರ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಹೆಸರು ರಂಗಾಪುರ ಎನ್ನುವಲ್ಲಿ ಚಿಕ್ಕನಲ್ಲೂರು ಎಂದೂ ಉಳಿದಂತೆ ಕೋಷ್ಟಕ -1 ಮತ್ತು 2 ರಲ್ಲಿ ಯಥವತ್ತಾಗಿರುತ್ತದೆ ಎಂದು ಓದಿಕೊಳ್ಳತಕ್ಕದ್ದು.

ಕೋಷ್ಟಕ-2

ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೆ ಮೀಸಲಿರಿಸಿದ ವರ್ಗವಾರು ಸ್ಥಾನಗಳ ವಿವರ

ಕ್ಷೇತ್ರದ ಸಂಖ್ಯೆ	ಪ್ರಾದೇಶಿಕ ಚುನಾವಣಾ ಕ್ಷೇತ್ರದ ಹೆಸರು	ಒಟ್ಟು ಸ್ಥಾನಗಳು	ಮೀಸಲಿರಿಸಿದ ಸ್ಥಾನಗಳು	ಅನುಸೂಚಿತ ಜಾತಿ	ಅನುಸೂಚಿತ ಜಾತಿ ಮಹಿಳೆ	ಅನುಸೂಚಿತ ಪಂಗಡ	ಅನುಸೂಚಿತ ಪಂಗಡ ಮಹಿಳೆ	ಹಿಂದುಳಿದ ವರ್ಗ 'ಅ'	ಹಿಂದುಳಿದ ವರ್ಗ 'ಅ' ಮಹಿಳೆ	ಹಿಂದುಳಿದ ವರ್ಗ 'ಬ'	ಹಿಂದುಳಿದ ವರ್ಗ 'ಬ' ಮಹಿಳೆ	ಸಾಮಾನ್ಯ	ಸಾಮಾನ್ಯ ಮಹಿಳೆ
1	ಗಿರಿಯಾಪುರ	3	ಅನುಸೂಚಿತ ಮಹಿಳೆ	0	1	0	0	0	0	0	0	0	0
			ಹಿಂದುಳಿದ ವರ್ಗ 'ಅ' ಮಹಿಳೆ	0	0	0	0	0	1	0	0	0	0
			ಸಾಮಾನ್ಯ	0	0	0	0	0	0	0	0	1	0
2	ಚಿಕ್ಕನಲ್ಲೂರು	4	ಅನುಸೂಚಿತ ಪಂಗಡ ಮಹಿಳೆ	0	0	0	1	0	0	0	0	0	0
			ಸಾಮಾನ್ಯ ಮಹಿಳೆ	0	0	0	0	0	0	0	0	0	1
			ಸಾಮಾನ್ಯ	0	0	0	0	0	0	0	0	2	0
	ಒಟ್ಟು	7		0	1	0	1	0	1	0	0	3	1

(ಡಾ:ಬಗಾದಿ ಗೌತಮ್) ಭಾ ಆ ಸೇ.,
ಜಿಲ್ಲಾಧಿಕಾರಿ
ಚಿಕ್ಕಮಗಳೂರು ಜಿಲ್ಲೆ,
ಚಿಕ್ಕಮಗಳೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು - 577101

Office of the Deputy Commissioner, Chikkamagaluru District Chikkamagaluru -577101, Karnataka

Ph.No.08262-230401(O); 230402(R); 231499(ADC); 235262(Rev.Sec);231222(Fax)

e-mail: dcckmlr@gmail.com ; deo.cmagalur@gmail.com

ಸಂಖ್ಯೆ:ಇಎಲ್ ಎನ್ (3) ಸಿಆರ್ 8/2020-21

ದಿನಾಂಕ: 05.10.2020

:: ತಿದ್ದುಪಡಿ ಅಧಿಸೂಚನೆ ::

ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಪತ್ರದ ಸಂಖ್ಯೆ ರಾಚುಆ 72 ಇಜಿಪಿ 2014 ದಿನಾಂಕ: 30.12.2014ರ ನಿರ್ದೇಶನದನ್ವಯ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5(5)ರಲ್ಲಿ ದತ್ತವಾದ ಅಧಿಕಾರದ ಮೇರೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ, ಡಾ: ಬಗಾದಿ ಗೌತಮ್, ಭಾ ಆ ಸೇ., ಆದ ನಾನು ಈ ಕಚೇರಿ ಸಮಸಂಖ್ಯೆ ಅಧಿಸೂಚನೆ ದಿನಾಂಕ: 24.07.2020ರಲ್ಲಿ ಕೊಪ್ಪ ತಾಲ್ಲೂಕು ಬಿಂತ್ರವಳ್ಳಿ ಗ್ರಾಮಪಂಚಾಯ್ತಿ ಚುನಾವಣಾ ಪ್ರಾದೇಶಿಕ ಕ್ಷೇತ್ರಗಳನ್ನು ರಚಿಸಿ, ಕ್ಷೇತ್ರವಾರು ಸದಸ್ಯ ಸ್ಥಾನಗಳನ್ನು ನಿರ್ದಿಷ್ಟಪಡಿಸಿ ಪ್ರಕಟಿಸಿರುತ್ತೇನೆ.

ರಾಜ್ಯ ಚುನಾವಣಾ ಆಯೋಗದ ಪತ್ರ ದಿನಾಂಕ: 22.09.2020ರಲ್ಲಿ ವರ್ಗವಾರು ಸ್ಥಾನಗಳನ್ನು ನಿಯಮಾನುಸಾರ ಪುನಃ ಪರಿಶೀಲಿಸಿ ತಾಳೆ ಮಾಡಿ ವ್ಯತ್ಯಾಸಗಳಿದ್ದಲ್ಲಿ ಅಥವಾ ಮುದ್ರಣ ದೋಷವಿದ್ದಲ್ಲಿ ಮಾತ್ರ ಸರಿಪಡಿಸುವಂತೆ ನಿರ್ದೇಶನ ನೀಡಿರುತ್ತದೆ.

ಅದರಂತೆ ಕೊಪ್ಪ ತಾಲ್ಲೂಕು ಬಿಂತ್ರವಳ್ಳಿ ಗ್ರಾಮಪಂಚಾಯ್ತಿ ಕೋಷ್ಟಕ-2 ಮೀಸಲಾತಿಯ ಒಟ್ಟು ಕಾಲಂ ನಲ್ಲಿ ಅನುಮೋದನೆ ಪಡೆಯುವ ಸಂದರ್ಭದಲ್ಲಿ ಸರಿಯಾಗಿ ಇದ್ದು, ಕರ್ನಾಟಕ ರಾಜ್ಯಪತ್ರ ಪ್ರಕಟಣೆ ನೋಂದಣಿ ಸಮಯದಲ್ಲಿ ಅನುಸೂಚಿತ ಜಾತಿ ಮಹಿಳೆ ಒಟ್ಟು 02 ಸ್ಥಾನಗಳ ಬದಲಿಗೆ 01 ಸ್ಥಾನ ಎಂಬುದಾಗಿ ತಪ್ಪಾಗಿ ನೋಂದಣಿಯಾಗಿರುತ್ತದೆ ಸದರಿ ಅನುಸೂಚಿತ ಜಾತಿ ಮಹಿಳೆ ಒಟ್ಟು ಕಾಲಂ ನಲ್ಲಿ 02 ಎಂದು ಓದಿಕೊಳ್ಳುವುದು ಹಾಗೂ ಬಿ.ಸಿಎಂ ಬಿ ಸಾಮಾನ್ಯ ಕಾಲಂ ನಲ್ಲಿ 01 ಎಂದು ತಪ್ಪಾಗಿ ನೋಂದಣಿಯಾಗಿರುತ್ತದೆ. ಆದರೆ ಸದರಿ ಸ್ಥಾನ ಇಲ್ಲದಿರುವುದರಿಂದ ಬಿ.ಸಿಎಂ ಬಿ ಸಾಮಾನ್ಯ ವರ್ಗದ ಒಟ್ಟು ಕಾಲಂನಲ್ಲಿ 01 ಎಂದು ನಮೂದಾಗಿರುವುದನ್ನು ತೆಗೆದು ಹಾಕಲಾಗಿದೆ.

ಕೋಷ್ಟಕ-2

ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೆ ಮೀಸಲಿರಿಸಿದ ವರ್ಗವಾರು ಸ್ಥಾನಗಳ ವಿವರ

ಕ್ಷೇತ್ರದ ಸಂಖ್ಯೆ	ಪ್ರಾದೇಶಿಕ ಚುನಾವಣಾ ಕ್ಷೇತ್ರದ ಹೆಸರು	ಒಟ್ಟು ಸ್ಥಾನಗಳು	ಮೀಸಲಿರಿಸಿದ ಸ್ಥಾನಗಳು	ಅನುಸೂಚಿತ ಜಾತಿ	ಅನುಸೂಚಿತ ಜಾತಿ ಮಹಿಳೆ	ಅನುಸೂಚಿತ ಪಂಗಡ	ಅನುಸೂಚಿತ ಪಂಗಡ ಮಹಿಳೆ	ಹಿಂದುಳಿದ ವರ್ಗ 'ಅ'	ಹಿಂದುಳಿದ ವರ್ಗ 'ಅ' ಮಹಿಳೆ	ಹಿಂದುಳಿದ ವರ್ಗ 'ಬ'	ಹಿಂದುಳಿದ ವರ್ಗ 'ಬ' ಮಹಿಳೆ	ಸಾಮಾನ್ಯ	ಸಾಮಾನ್ಯ ಮಹಿಳೆ
1	ಬಿಂತ್ರವಳ್ಳಿ-1	4	ಅನುಸೂಚಿತ ಜಾತಿ	1	0	0	0	0	0	0	0	0	0
			ಅನುಸೂಚಿತ ಜಾತಿ ಮಹಿಳೆ	0	1	0	0	0	0	0	0	0	0
			ಸಾಮಾನ್ಯ	0	0	0	0	0	0	0	0	1	0
			ಸಾಮಾನ್ಯ ಮಹಿಳೆ	0	0	0	0	0	0	0	0	0	1
2	ಬಿಂತ್ರವಳ್ಳಿ-2	4	ಅನುಸೂಚಿತ ಪಂಗಡ ಮಹಿಳೆ	0	0	0	1	0	0	0	0	0	0
			ಹಿಂದುಳಿದ ವರ್ಗ 'ಅ'	0	0	0	0	1	0	0	0	0	0
			ಸಾಮಾನ್ಯ	0	0	0	0	0	0	0	0	1	0
			ಸಾಮಾನ್ಯ ಮಹಿಳೆ	0	0	0	0	0	0	0	0	0	1
3	ತಲಮಕ್ಕಿ-1	4	ಅನುಸೂಚಿತ ಜಾತಿ ಮಹಿಳೆ	0	1	0	0	0	0	0	0	0	0
			ಹಿಂದುಳಿದ ವರ್ಗ 'ಅ' ಮಹಿಳೆ	0	0	0	0	0	1	0	0	0	0
			ಸಾಮಾನ್ಯ	0	0	0	0	0	0	0	0	1	0
			ಸಾಮಾನ್ಯ ಮಹಿಳೆ	0	0	0	0	0	0	0	0	0	1
4	ತಲಮಕ್ಕಿ-2	1	ಸಾಮಾನ್ಯ	0	0	0	0	0	0	0	0	1	0
	ಒಟ್ಟು	13		1	2	0	1	1	1	0	0	4	3

(ಡಾ:ಬಗಾದಿ ಗೌತಮ್) ಭಾ ಆ ಸೇ.,
ಜಿಲ್ಲಾಧಿಕಾರಿ
ಚಿಕ್ಕಮಗಳೂರು ಜಿಲ್ಲೆ,
ಚಿಕ್ಕಮಗಳೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಮಗಳೂರು ಜಿಲ್ಲೆ, ಚಿಕ್ಕಮಗಳೂರು - 577101

Office of the Deputy Commissioner, Chikkamagaluru District Chikkamagaluru -577101, Karnataka

Ph.No.08262-230401(O); 230402(R); 231499(ADC); 235262(Rev.Sec);231222(Fax)

e-mail: dcckmlr@gmail.com ; deo.cmagalur@gmail.com

ಸಂಖ್ಯೆ:ಇಎಲ್ ಎನ್ (3) ಸಿಆರ್ 8/2020-21

ದಿನಾಂಕ: 05.10.2020

:: ತಿದ್ದುಪಡಿ ಅಧಿಸೂಚನೆ ::

ರಾಜ್ಯ ಚುನಾವಣಾ ಆಯೋಗ, ಬೆಂಗಳೂರು ಇವರ ಪತ್ರದ ಸಂಖ್ಯೆ ರಾಚುಆ 72 ಇಜಿಪಿ 2014 ದಿನಾಂಕ: 30.12.2014ರ ನಿರ್ದೇಶನದನ್ವಯ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 5(5)ರಲ್ಲಿ ದತ್ತವಾದ ಅಧಿಕಾರದ ಮೇರೆ ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ, ಡಾ: ಬಗಾದಿ ಗೌತಮ್, ಭಾ ಆ ಸೆ., ಆದ ನಾನು ಈ ಕಚೇರಿ ಸಮಸಂಖ್ಯೆ ಅಧಿಸೂಚನೆ ದಿನಾಂಕ: 24.07.2020ರಲ್ಲಿ 46-ನಿಡಘಟ್ಟ ಗ್ರಾಮಪಂಚಾಯ್ತಿಯ ಚುನಾವಣಾ ಪ್ರಾದೇಶಿಕ ಕ್ಷೇತ್ರಗಳನ್ನು ರಚಿಸಿ, ಕ್ಷೇತ್ರವಾರು ಸದಸ್ಯ ಸ್ಥಾನಗಳನ್ನು ನಿರ್ದಿಷ್ಟಪಡಿಸಿ ಪ್ರಕಟಿಸಿರುತ್ತೇನೆ.

ರಾಜ್ಯ ಚುನಾವಣಾ ಆಯೋಗದ ಪತ್ರ ದಿನಾಂಕ: 22.09.2020ರಲ್ಲಿ ವರ್ಗವಾರು ಸ್ಥಾನಗಳನ್ನು ನಿಯಮಾನುಸಾರ ಪುನರ್ ಪರಿಶೀಲಿಸಿ ತಾಳೆ ಮಾಡಿ ವ್ಯತ್ಯಾಸಗಳಿದ್ದಲ್ಲಿ ಅಥವಾ ಮುದ್ರಣ ದೋಷವಿದ್ದಲ್ಲಿ ಮಾತ್ರ ಸರಿಪಡಿಸುವಂತೆ ನಿರ್ದೇಶನ ನೀಡಲಾಗಿರುತ್ತದೆ.

46 -ನಿಡಘಟ್ಟ ಗ್ರಾಮಪಂಚಾಯ್ತಿಗೆ ಬಿ ಸಿ ಎಂ 'ಬಿ' ಸ್ಥಾನವು ಇದ್ದು, 2020ರ ಕೋಷ್ಟಕದಲ್ಲಿ ಬಿಸಿಎಂ 'ಬಿ' ಮಹಿಳೆ ಸ್ಥಾನಕ್ಕೆ ತಂಡ್ರಬೋರೆಕಾವಲ್ ಕ್ಷೇತ್ರಕ್ಕೆ ನಿಗದಿಪಡಿಸಲಾಗಿರುತ್ತದೆ. ಆದರೆ ಬಿಸಿಎಂ 'ಬಿ' ಮಹಿಳೆ ಸ್ಥಾನಕ್ಕೆ ಬದಲಾಗಿ ಬಿಸಿಎಂ 'ಬಿ' ಎಂದು ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿರುತ್ತೇನೆ. ಉಳಿದಂತೆ ಯಾವುದೇ ಬದಲಾವಣೆ ಇರುವುದಿಲ್ಲ.

ಕೋಷ್ಟಕ-2

ಪ್ರಾದೇಶಿಕ ಚುನಾವಣಾ ಕ್ಷೇತ್ರಕ್ಕೆ ಮೀಸಲಿರಿಸಿದ ವರ್ಗವಾರು ಸ್ಥಾನಗಳ ವಿವರ

[illegible]

3	ನಿರ್ದಿಷ್ಟ-3	3	ಅನುಸೂಚಿತ ಜಾತಿ ಮಹಿಳೆ	0	1	0	0	0	0	0	0	0	0
			ಹಿಂದಿಳಿದ ವರ್ಗ 'ಅ' ಮಹಿಳೆ	0	0	0	0	0	1	0	0	0	0
			ಸಾಮಾನ್ಯ	0	0	0	0	0	0	0	0	1	0
4	ಚಿಟ್ಟಾಹಳ್ಳಿ	2	ಸಾಮಾನ್ಯ	0	0	0	0	0	0	0	0	1	0
			ಸಾಮಾನ್ಯ ಮಹಿಳೆ	0	0	0	0	0	0	0	0	0	1
5	ತಂಡೆಬೋರೆ ಕಾವಲು	3	ಅನುಸೂಚಿತ ಪಂಗಡ ಮಹಿಳೆ	0	0	0	1	0	0	0	0	0	0
			ಹಿಂದಿಳಿದ ವರ್ಗ 'ಅ'	0	0	0	0	1	0	0	0	0	0
			ಹಿಂದಿಳಿದ ವರ್ಗ 'ಬ'	0	0	0	0	0	0	1	0	0	0
	ಒಟ್ಟು	14	ಒಟ್ಟು	1	1	0	1	1	2	1	0	4	3

(ಡಾ:ಬಗಾದಿ ಗೌತಮ್) ಭಾ ಆ ಸೇ.,
ಜಿಲ್ಲಾಧಿಕಾರಿ
ಚಿಕ್ಕಮಗಳೂರು ಜಿಲ್ಲೆ,
ಚಿಕ್ಕಮಗಳೂರು.

PR-226

ಕರ್ನಾಟಕ ಸರ್ಕಾರ

ಜಿಲ್ಲಾಧಿಕಾರಿಯವರ ಕಾರ್ಯಾಲಯ, ಉಡುಪಿ ಜಿಲ್ಲೆ, ರಜತಾದ್ರಿ, ಮಣಿಪಾಲ ಉಡುಪಿ -576104

**OFFICE OF THE DEPUTY COMMISSIONER, UDUPI DISTRICT,
MANIPAL UDUPI-576104**

Email: deo.udupi@gmail.com

ದೂರವಾಣಿ: 0820-2574924/2574925

ಸಂಖ್ಯೆ:ಗಭೂಇ/ಹಿಭೂ(ಉ)/ಕ್ರ.ಘ/ಸು.ವ.ಅ/03/2020-21

ದಿನಾಂಕ: 07.11.2020

: ಅಧಿಸೂಚನೆ :

ವಿಷಯ:-ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2011 ಹಾಗೂ (ತಿದ್ದುಪಡಿ) ಕಾಯ್ದೆ 2013 ಮತ್ತು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಾವಳಿ 2012 ಹಾಗೂ ತಿದ್ದುಪಡಿ ನಿಯಮಾವಳಿ 2014 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಆದ್ಯಾದೇಶ 2020 ರನ್ವಯ ಉಡುಪಿ ಜಿಲ್ಲೆಯಲ್ಲಿ ಕಲ್ಲುಪುಡಿ ಮಾಡುವ ಘಟಕಕ್ಕೆ ಸುರಕ್ಷಿತ ವಲಯವನ್ನಾಗಿ ಘೋಷಣೆ ಮಾಡುವ ಕುರಿತು.

ಉಲ್ಲೇಖ:- 1. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2011 ರ ಅಧಿಸೂಚನೆ ಸಂಖ್ಯೆ:

ಸಂಖ್ಯೆ:ಶಾಇ 20 ಶಾಸನ, 2011 ಬೆಂಗಳೂರು, ದಿನಾಂಕ: 13.02.2012.

2. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2012 ರ ಅಧಿಸೂಚನೆ ಸಂಖ್ಯೆ: ಸಿಐ

18/ಎಂಎಂಎನ್ 2012, ಬೆಂಗಳೂರು, ದಿನಾಂಕ:- 22.06.2012.

3. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಕಾಯ್ದೆ 2013 ರ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 56 ಶಾಸನ, 2013 ಬೆಂಗಳೂರು, ದಿನಾಂಕ: 26.12.2013.
4. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ನಿಯಮಾವಳಿ, 2014 ರ ಅಧಿಸೂಚನೆ ಸಂಖ್ಯೆ: ಸಿಐ 20/ಎಂಎಂಎನ್ 2014, ಬೆಂಗಳೂರು, ದಿನಾಂಕ:- 06.02.2014.
5. ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಆದ್ಯಾದೇಶ 2020 ರ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 19 ಶಾಸನ, 2020 ಬೆಂಗಳೂರು, ದಿನಾಂಕ: 31.03.2020.
6. ದಿನಾಂಕ:-22/09/2020 ರಂದು ನಡೆದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ ನಡವಳಿಕೆಗಳಂತೆ.

ಕರ್ನಾಟಕ ಕಲ್ಲುಪುಡಿ ಮಾಡುವ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2011 ಹಾಗೂ (ತಿದ್ದುಪಡಿ) ಕಾಯ್ದೆ 2013 ಮತ್ತು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಾವಳಿ 2012 ಹಾಗೂ ತಿದ್ದುಪಡಿ ನಿಯಮಾವಳಿ 2014 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಆದ್ಯಾದೇಶ 2020 ರನ್ವಯ ಅರ್ಜಿಯನ್ನು ಸಲ್ಲಿಸಿದ್ದು, ಕಲಂ 6(3) ರಂತೆ ಕಂದಾಯ, ಅರಣ್ಯ, ಪರಿಸರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಗಳಿಂದ ಜಂಟಿ ಸ್ಥಳ ತಪಾಸಣೆಯನ್ನು ಮಾಡಿ, ಕಲಂ 6 ರಂತೆ ಸುರಕ್ಷಿತ ವಲಯವನ್ನಾಗಿ ಘೋಷಿಸಲು ನಿಗದಿಪಡಿಸಿರುವ ಮಾನದಂಡಗಳನ್ನು/ ಷರತ್ತುಗಳನ್ನು ಪೂರೈಸುತ್ತಿರುವ ಅರ್ಜಿಗೆ ಉಲ್ಲೇಖ (6) ರಂತೆ ದಿನಾಂಕ:- 22/09/2020 ರಂದು ಜರುಗಿದ ಜಿಲ್ಲಾ ಕಲ್ಲುಪುಡಿ ಮಾಡುವ ಘಟಕಗಳ ಲೈಸೆನ್ಸಿಂಗ್ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಲ್ಯಾ ಗ್ರಾಮದಲ್ಲಿ ಕಲ್ಲುಪುಡಿ ಮಾಡುವ ಘಟಕ (ಕ್ರಷರ್) ಸ್ಥಾಪನೆಗೆ ಕೋರಿರುವ ಅರ್ಜಿತ ಪ್ರದೇಶವನ್ನು ಸುರಕ್ಷಿತ ವಲಯವೆಂದು ಘೋಷಿಸಲು ತೀರ್ಮಾನಿಸಿ ಅನುಮೋದನೆ ನೀಡಿದ್ದು, ಅಧಿಸೂಚನೆಯನ್ನು ಹೊರಡಿಸಿ ಮುಂದಿನ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿರುತ್ತದೆ.

ಆದ್ದರಿಂದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2011 ಹಾಗೂ (ತಿದ್ದುಪಡಿ) ಕಾಯ್ದೆ 2013 ಮತ್ತು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಾವಳಿ 2012 ಹಾಗೂ ತಿದ್ದುಪಡಿ ನಿಯಮಾವಳಿ 2014 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ (ತಿದ್ದುಪಡಿ) ಆದ್ಯಾದೇಶ 2020 ರನ್ವಯ ಕಲ್ಲುಪುಡಿ ಮಾಡುವ ಘಟಕವನ್ನು ಸ್ಥಾಪಿಸಲು ಈ ಕೆಳಕಂಡ ಪ್ರದೇಶವನ್ನು ಸುರಕ್ಷಿತ ವಲಯವೆಂದು ಈ ಮೂಲಕ ಘೋಷಿಸಲಾಗಿದೆ.

ಕ್ರ.ಸಂ	ಕಲ್ಲುಪುಡಿ ಘಟಕದ/ ಅರ್ಜಿದಾರರ ಹೆಸರು	ತಾಲ್ಲೂಕು	ಗ್ರಾಮ/ಸ.ನಂ/ ವಿಸ್ತೀರ್ಣ	ಸರ್ವೆ ನಂ	ವಿಸ್ತೀರ್ಣ	ಜಮೀನಿನ ವರ್ಗೀಕರಣ
1	ಮೆ ಅಧಾನಿ ಇನ್ಫ್ರಾಸ್ಟ್ರಕ್ಚರ್ ಪ್ರೈ. ಶ್ರೀಮತಿ ಮಾಧವಿ ಕುಲಕರ್ಣಿ	ಕಾರ್ಕಳ	ಕಲ್ಯಾ	160/1	1.10	ಪಟ್ಟಾ

ಈ ಅಧಿಸೂಚನೆಯು ಅಸ್ತಿತ್ವದಲ್ಲಿರುವ ಕಂದಾಯ, ಅರಣ್ಯ, ಪರಿಸರ ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ಕಾಯ್ದೆ 2011 ಹಾಗೂ ತಿದ್ದುಪಡಿ ಕಾಯ್ದೆ 2013 ಮತ್ತು ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ನಿಯಮಾವಳಿ 2012 ಹಾಗೂ ತಿದ್ದುಪಡಿ ನಿಯಮಾವಳಿ 2014 ಹಾಗೂ ಕರ್ನಾಟಕ ಕಲ್ಲುಪುಡಿ ಮಾಡುವ

ಘಟಕಗಳ ನಿಯಂತ್ರಣ (ತಿದ್ದುಪಡಿ) ಅಧ್ಯಾದೇಶ 2020 ಕಾಯ್ದೆಗಳ/ನಿಯಮಗಳ ಷರತ್ತುಗಳಿಗೆ ಮತ್ತು ಸರ್ಕಾರದಿಂದ ಜಾರಿಯಾಗಿರುವ ಹಾಗೂ ಕಾಲಕಾಲಕ್ಕೆ ಜಾರಿಯಾಗುವ ಆದೇಶಗಳು, ಸುತ್ತೋಲೆಗಳಿಗೆ/ಮಾರ್ಗಸೂಚಿಗಳಿಗೆ ಹಾಗೂ ನ್ಯಾಯಾಲಯಗಳ ಆದೇಶಗಳಿಗೆ ಮತ್ತು ಕ್ರಷರ್ ಘಟಕಗಳಿಗೆ ಸಂಬಂಧಿಸಿದಂತೆ ಜಾರಿಯಾಗುವ ಇತರೆ ಇಲಾಖೆಗಳ ಆದೇಶಗಳಿಗೆ ಒಳಪಟ್ಟಿದ್ದು, ಕಂದಾಯ/ ಅರಣ್ಯ ಇಲಾಖೆಗಳ ದಾಖಲೆಗಳಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಲ್ಲಿ ಯಾವುದೇ ರೀತಿಯ ಮುನ್ಸೂಚನೆಯನ್ನು ನೀಡದೆ ಅಧಿಸೂಚನೆಯನ್ನು ರದ್ದುಗೊಳಿಸುವ ಷರತ್ತಿಗೊಳಪಟ್ಟಿರುತ್ತದೆ.

This Notification is subjected to the following conditions of Karnataka State Pollution Control Board.

1. Open drain should be constructed all along the periphery of the proposed area to avoid entry of dust/stone powder into the tributary flowing adjacent to the proposed safer zone.
2. To construct an appropriate boundary around it and there shall be planting of tall growing foliage bearing perennial trees all along the boundaries. At least five such rows of tall growing leafy trees shall form a curtain to the surrounding area, so that there is no escape of dust particles to its surrounding limits.
3. Each stone crusher should be allocated with a minimum of 1.00 acre of land in the safer zone as per the requirement of the Karnataka Regulation of Stone Crushers amendment act, 2013 & 2020.
4. Link roads and internal roads within the safer zone should be properly tarred and maintained so that fugitive emissions are reduced. The ambient air quality in the safer zone shall conform to the National Ambient Air Quality Standards as specified in Environment (Protection) Seventh Amendment Rules 2009.
5. The entire area should have a planned rain water harvesting system so that the location is self reliant as far as water requirement is concerned.
6. This notification is subject to any judgment/s of the Hon'ble Supreme Court or Hon'ble High Court or any other Courts/ Authorities that may be pronounced from time to time in the said matter of Safer Zone.
7. The Applicant should shift the crushers to the safer zone within the time Prescribed under the Karnataka Regulation of Stone Crushers amendment rules 2012 & 2014.
8. This notification is subject to the conditions of the Karnataka Regulation of Stone Crusher Act 2011, Amendment Act 2013, Karnataka Regulation of Stone Crusher Rule 2012, Amendment Act 2014 & Karnataka Regulation of Stone Crushers (Amendment) Ordinance bill 2020.

ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,
ಜಿಲ್ಲಾ ಕಲ್ಲುಪುಡಿ ಘಟಕಗಳ ಲೈಸೆನ್ಸಿಂಗ್
ಮತ್ತು ನಿಯಂತ್ರಣ ಪ್ರಾಧಿಕಾರ, ಉಡುಪಿ
ಉಡುಪಿ ಜಿಲ್ಲೆ.



ಜಿಲ್ಲಾಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ.

ದೂರವಾಣಿ ಸಂಖ್ಯೆ: 08172-267345, 265028, 253345

Website: www.hassan-nic.in

ಫ್ಯಾಕ್ಸ್ ಸಂಖ್ಯೆ: 08172-265418

E-mail: deoffice.hassan@gmail.com

ನಮೂನೆ 1

[ನಿಯಮ 5(1) ನೋಡಿರಿ]

ಪ್ರಾಥಮಿಕ ಅಧಿಸೂಚನೆ

“ ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯಿದೆ, 2013 ರ ಕಲಂ 11(1) ರ ಅಡಿಯಲ್ಲಿ ಮಾಡಿದ ಪ್ರಾಥಮಿಕ ಅಧಿಸೂಚನೆ “

ಕ್ರಮಾಂಕ: ಭೂಸ್ವಾ:/ 454 /2020-21

ದಿನಾಂಕ: 01/12/2020

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಹಾಸನ ಜಿಲ್ಲೆ, ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಎಂ. ಹೊಸಳ್ಳಿ ಗ್ರಾಮದ 09 ಎಕರೆ 03 ಗುಂಟೆ ಜಮೀನನ್ನು ರಾಷ್ಟ್ರೀಯ ಹೆದ್ದಾರಿ -373 ರ ಚಿಕ್ಕಮಗಳೂರು ಬಿಳಿಕೆರೆ ರಸ್ತೆಯ ಕಿ.ಮೀ. 489.845 ಕಿ.ಮೀ. 537.500 ರ ವರೆಗೆ ಹಾಸನ ದಿಂದ ಎಡೆಗೊಡನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಿಸಿದಂತೆ ಸುಂಕ ಕೇಂದ್ರ (ಟೋಲ್ ಪ್ಲಾಜಾ) ನಿರ್ಮಾಣಕ್ಕಾಗಿ ಭೂಸ್ವಾಧೀನ ಪಡಿಸಿಕೊಳ್ಳಬೇಕಾಗುವುದೆಂದು, ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ, ಹಾಸನ ರವರಿಗೆ ಕಂಡು ಬಂದಿದೆ.

ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ (ಕೇಂದ್ರ) ನಿಯಮಗಳು, 2015 ರ ನಿಯಮ 4 ಮತ್ತು ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ(ಕರ್ನಾಟಕ) ನಿಯಮಗಳು, 2015 ನಿಯಮ 3(2) ರ ಪ್ರಕಾರ ಭೂಸ್ವಾಧೀನ ಪ್ರಸ್ತಾವನೆಯ ನಿಖರತೆ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯು ಸದರಿ ಭೂಸ್ವಾಧೀನ ನಿಖರವಾಗಿರುತ್ತದೆ ಎಂದು ವರದಿ ಮಾಡಿರುತ್ತದೆ.

ಕಾಯಿದೆ ಕಲಂ 3(ಜಿ) ಮತ್ತು ನಿಯಮ (ಕರ್ನಾಟಕ) 2(ಸಿ) ರಡಿಯಲ್ಲಿ ಜಿಲ್ಲಾಧಿಕಾರಿಗಳ ಪರವಾಗಿ ಕಾರ್ಯ ನಿರ್ವಹಿಸಲು ಉಪ ವಿಭಾಗಾಧಿಕಾರಿ/ ಭೂಸ್ವಾಧೀನಾಧಿಕಾರಿ ಹಾಸನ ಉಪ ವಿಭಾಗ ಹಾಸನ ಇವರನ್ನು ಅಧಿಕೃತಗೊಳಿಸಲಾಗಿದೆ. ಕಾಯಿದೆ ಕಲಂ 43 ರ ಮೇರೆಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ. ಕಂಇ 56 ಭೂಸ್ವಾಬೆ 2014, ದಿನಾಂಕ:02-04-2014 ರಲ್ಲಿ ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯ ಅಧಿಕೃತ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ಅಧಿಕಾರ ಚಲಾಯಿಸಲು ಅಪರ ಜಿಲ್ಲಾಧಿಕಾರಿಗಳು ಹಾಸನ ಜಿಲ್ಲೆ, ಹಾಸನ ಇವರನ್ನು ನೇಮಕ ಮಾಡಲಾಗಿದೆ.

ನ್ಯಾಯಯುತ ಪರಿಹಾರದ ಹಕ್ಕು ಹಾಗೂ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯಿದೆ 2013 ರ ಅಧ್ಯಾಯ 3 ರ 10(4) ರಂತೆ ಲಂಬರೇಖಾ ಸ್ವರೂಪದ(ಲೀನಿಯರ್) ಯೋಜನೆಗಳಾದ ರೈಲು, ರಸ್ತೆ ಸಾರಿಗೆ ಅಂತವುಗಳು ಆಹಾರ ಭದ್ರತೆಯಿಂದ ವಿನಾಯಿತಿ ಹೊಂದಿವೆ. “ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯಿದೆ, 2013” (2013 ರ 30 ನೇ ಕೆಂದ್ರ ಕಾಯಿದೆ) ಸೆಕ್ಷನ್ 11(1) ರಡಿಯಲ್ಲಿ ಹೊರಡಿಸಿರುವ ಈ ಅಧಿಸೂಚನೆಯು ಸಂಬಂಧಪಟ್ಟ ಎಲ್ಲರಿಗೂ ಅನ್ವಯಿಸುತ್ತದೆ.

ಸ್ವಾಧೀನಕ್ಕೊಳಪಡುವ ಭೂಮಿಯ ಒಂದು ನಕ್ಷೆಯನ್ನು ಉಪ ವಿಭಾಗಾಧಿಕಾರಿ/ಭೂಸ್ವಾಧೀನಾಧಿಕಾರಿ ಹಾಸನ ಉಪ ವಿಭಾಗ ಹಾಸನ ರವರ ಕಛೇರಿಯಲ್ಲಿ ಸಾರ್ವಜನಿಕರಿಗಾಗಿ ಇಡಲಾಗಿದ್ದು, ಕೆಲಸದ ದಿನಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

ಸದರಿ ಅಧಿನಿಯಮದ ಸೆಕ್ಷನ್ 12 ರ ಅನುಸಾರ ಈ ಜಮೀನುಗಳ ಭೂಸ್ವಾಧೀನ, ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಯಾಗಲೀ ಸಿಬ್ಬಂದಿಯಾಗಲೀ ಅಧಿಸೂಚನೆಯಲ್ಲಿ ಕಾಣಿಸಿದ ಜಮೀನಿನಲ್ಲಿ ಮೋಜಣಿ ಮಾಡಲು, ಅಳತೆ ತೆಗೆಯಲು, ಅಗೆಯಲು, ಮಣ್ಣಿನ ಪರೀಕ್ಷೆಗಾಗಿ ಕೊರೆಯಲು, ಕಾಮಗಾರಿಯ ಯಾವುದೇ ಕೆಲಸ ಮಾಡುವ ಉದ್ದೇಶಕ್ಕಾಗಿ ಜಮೀನನ್ನು ಪ್ರವೇಶಿಸಲು ಅಧಿಕೃತಗೊಳಿಸಲು ಸರ್ಕಾರವು ಹರ್ಷಿಸುತ್ತದೆ.

“ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯಿದೆ, 2013” ರ ಕಲಂ 11(4) ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಸ್ವತ್ತನ್ನು ಒಪಂದದ ಮೇರೆಗೆ ವಿಕ್ರಯಿಸುವ ಅಥವಾ ಭೋಗ್ಯಕ್ಕೆ ಅಡಮಾನವಿಡುವ, ಅನುಭವ ಬದಲಾಯಿಸುವ, ಋಣಭಾರವನ್ನು ಅಥವಾ ಇನ್ನಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕೈಗೊಳ್ಳುವುದನ್ನು ನಿರ್ಬಂಧಿಸಿದೆ.

ಸದರಿ ಕಾಯಿದೆ ಕಲಂ 15(1) ರ ಮೇರೆಗೆ ಆಸಕ್ತಿವುಳ್ಳವರು ಭೂಸ್ವಾಧೀನತೆ ಕುರಿತು ತಮ್ಮ ಆಕ್ಷೇಪಣೆಗಳನ್ನು ಈ ಅಧಿಸೂಚನೆ ಪ್ರಕಟಗೊಂಡ 60 ದಿನದೊಳಗೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ. ಆದ್ದರಿಂದ ಹಾಸನ ತಾಲ್ಲೂಕು, ಶಾಂತಿಗ್ರಾಮ ಹೋಬಳಿ, ಎಂ. ಹೊಸಳ್ಳಿ ಗ್ರಾಮದಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಒಟ್ಟು 09 ಎಕರೆ 03 □□□ಟೆ ನಿಖರ ಅಳತೆ ಭೂಮಿಯ ವಿವರವು ಈ ಕೆಳಗಿನಂತಿರುತ್ತದೆ.

ಗ್ರಾಮ: ಎಂ. ಹೊಸಳ್ಳಿ

[illegible]

:ಘೋಷ್ವಾರೆ:

ಕ್ರ.ಸಂ	ಗ್ರಾಮ	ತರಹೆ			ವಿಸ್ತೀರ್ಣ
		ತರಿ	ಖುಷ್ಕಿ	ಭಾಗಾಯ್ತು	
1	ಎಂ. ಹೊಸಳ್ಳಿ	0-29	7-34	0-20	9-03

-ಸಹಿ-

- (ಬಿ.ಎ. ಜಗದೀಶ ಕೆ.ಎ.ಎಸ್.,)

ಭೂಸ್ವಾಧೀನಾಧಿಕಾರಿ/ಉಪ ವಿಭಾಗಾಧಿಕಾರಿ

ಹಾಸನ ಉಪ ವಿಭಾಗ ಹಾಸನ.

ಸಹಿ-

(ಆರ್. ಗಿರೀಶ್ ಭಾ.ಆ.ಸೇ.)

ಜಿಲ್ಲಾಧಿಕಾರಿ,

ಹಾಸನ ಜಿಲ್ಲೆ, ಹಾಸನ.

PR-228

ಜಿಲ್ಲಾಧಿಕಾರಿಯವರ ಕಾರ್ಯಾಲಯ, ಹಾಸನ ಜಿಲ್ಲೆ, ಹಾಸನ.

ದೂರವಾಣಿ ಸಂಖ್ಯೆ : 08172-267345, 267345, 265028, 25334

ಫ್ಯಾಕ್ಸ್ ಸಂಖ್ಯೆ : 08172-265415

Website: ww.hassan-nic.in

E-mail: deoffice.hassan@gmail.com

ನಮೂನೆ-1

[ನಿಯಮ ೮[1] ನೋಡಿರಿ]

ಪ್ರಾಥಮಿಕ ಅಧಿಸೂಚನೆ

ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯಿದೆ 2013" ರ ಕಲಂ 11[1] ರ ಅಡಿಯಲ್ಲಿ ಮಾಡಿದ ಪ್ರಾಥಮಿಕ ಅಧಿಸೂಚನೆ.

ಕ್ರಮಾಂಕ: ಭೂಸ್ವಾ:35 /20-21**ದಿನಾಂಕ.:24/09/2020**

ಈ ಕೆಳಗಿನ ಅನುಸೂಚಿಯಲ್ಲಿ ಕಾಣಿಸಿದ ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿಯ ದಕ್ಷಿಣ ನಾಲಾ ಗ್ರಾಮದಲ್ಲಿ Mysore-Hassan section Construction of ROB in lieu of LC No.s 78&79 at Holenarasipura of land about 1A19G- 14.69 anan for construction of approach road works-reg. ರಸ್ತೆ ಅಭಿವೃದ್ಧಿ ಯೋಜನೆಗೆ ಭೂಸ್ವಾಧೀನಪಡಿಸಿಕೊಳ್ಳಬೇಕಾಗುವುದೆಂದು ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ, ಹಾಸನ, ರವರಿಗೆ ಕಂಡುಬಂದಿದೆ.

ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವ್ಯವಸ್ಥೆಯಲ್ಲಿ ಪಾರದರ್ಶಕತೆ [ಕೇಂದ್ರ] ನಿಯಮಗಳು ೨೦೧೬ ರ ನಿಯಮ ೪ ಮತ್ತು ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ ಪುನರ್ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ [ಕರ್ನಾಟಕ] ನಿಯಮಗಳು ೨೦೧೬ ನಿಯಮ ೩[೨] ರ ಪ್ರಕಾರ ಭೂಸ್ವಾಧೀನ ಪ್ರಸ್ತಾವನೆಯ ನಿಖರತೆ ಬಗ್ಗೆ ಪ್ರಾಥಮಿಕ ವಿಚಾರಣೆ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯ ಸದರಿ ಭೂಸ್ವಾಧೀನ ನಿಖರವಾಗಿರುತ್ತದೆ ಎಂದು ವರದಿ ಮಾಡಿರುತ್ತಾರೆ.

ಕಾಯಿದೆ ಕಲಂ [೩[G] ಮತ್ತು ನಿಯಮ [ಕರ್ನಾಟಕ] ೨[ಸಿ] ರಡಿಯಲ್ಲಿ ಜಿಲ್ಲಾಧಿಕಾರಿಗಳ ಪರವಾಗಿ ಕಾರ್ಯ ನಿರ್ವಹಿಸಲು ಉಪವಿಭಾಗಾಧಿಕಾರಿ/ಭೂಸ್ವಾಧೀನಾಧಿಕಾರಿ, ಹಾಸನ ಉಪವಿಭಾಗ, ಹಾಸನ, ಇವರನ್ನು ಅಧಿಕೃತಗೊಳಿಸಲಾಗಿದೆ.. ಕಾಯಿದೆ ಕಲಂ ೪೩ ರ ಮೇರೆಗೆ ಹಾಗೂ ಸರ್ಕಾರದ ಆದೇಶ ಸಂ. ಕಂಇ ೬೬ ಭೂಸ್ವಾಜಿ ೨೦೧೪ ದಿನಾಂಕ.೨-೪-೨೦೧೪ ರಲ್ಲಿ ಪುನರ್ವಸತಿ ಮತ್ತು ಪುನರ್ ವ್ಯವಸ್ಥೆಯ ಅಧಿಕೃತ ಪ್ರಾಧಿಕಾರದ ಆಡಳಿತಾಧಿಕಾರಿಯಾಗಿ ಅಧಿಕಾರ ಚಲಾಯಿಸಲು ಅಪರ ಜಿಲ್ಲಾಧಿಕಾರಿಗಳು, ಹಾಸನ ಜಿಲ್ಲೆ, ಹಾಸನ, ಇವರನ್ನು ನೇಮಕ ಮಾಡಲಾಗಿದೆ.

ನ್ಯಾಯಯುತ ಪರಿಹಾರದ ಹಕ್ಕು ಭೂ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯಿದೆ ೨೦೧೩ ಅಧ್ಯಾಯ ೩ ರ ೧೦[೪] ರಂತೆ ಲಂಬರೇಖಾ ಸ್ವರೂಪದ [ಅನಿಯಂತ್ರಿತ] ಯೋಜನೆಗಳಾದ ರೈಲು, ರಸ್ತೆ, ಸಾರಿಗೆ ಅಂತವುಗಳು ಆಹಾರ ಭದ್ರತೆಯಿಂದ ವಿನಾಯಿತಿ ಹೊಂದಿವೆ. “ನ್ಯಾಯಯುತ ಪರಿಹಾರದ ಹಕ್ಕು ಮತ್ತು ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯಿದೆ ೨೦೧೩” [೨೦೧೩ ರ ೩೦ ನೇ ಕೇಂದ್ರ ಕಾಯಿದೆ] ಸೆಕ್ಷನ್ ೧೧[೧] ರಡಿಯಲ್ಲಿ ಹೊರಡಿಸಿರುವ ಈ ಅಧಿಸೂಚನೆಯು ಸಂಬಂಧಪಟ್ಟ ಎಲ್ಲರಿಗೂ ಅನ್ವಯಿಸುತ್ತದೆ. ಸ್ವಾಧೀನಕ್ಕೊಳಪಡುವ ಭೂಮಿಯ ಒಂದು ನಕ್ಷೆಯನ್ನು ಉಪವಿಭಾಗಾಧಿಕಾರಿ/ಭೂಸ್ವಾಧೀನಾಧಿಕಾರಿ, ಹಾಸನ ಉಪವಿಭಾಗ, ಹಾಸನ, ರವರ ಕಛೇರಿಯಲ್ಲಿ ಸಾರ್ವಜನಿಕರಾಗಿ ಇಡಲಾಗಿದ್ದು, ಕೆಲಸದ ದಿನಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ.

ಸದರಿ ಅಧಿನಿಯಮದ ಸೆಕ್ಷನ್ ೧೨ ರ ಅನುಸಾರ ಈ ಜಮೀನುಗಳ ಭೂಸ್ವಾಧೀನ, ಕೆಲಸ ನಿರ್ವಹಿಸುವಲ್ಲಿ ಸರ್ಕಾರದಿಂದ ನೇಮಿಸಲ್ಪಟ್ಟ ಅಧಿಕಾರಿಯಾಗಲೀ, ಸಿಬ್ಬಂದಿಯಾಗಲೀ ಅಧಿಸೂಚನೆಯಲ್ಲಿ ಕಾಣಿಸಿದ ಜಮೀನಿನಲ್ಲಿ ಮೋಜಣಿ ಮಾಡಲು, ಅಳತೆ ತೆಗೆಯಲು, ಅಗೆಯಲು ಮಣ್ಣಿನ ಪರೀಕ್ಷೆಗಾಗಿ ಕೊರೆಯಲು ಕಾಮಗಾರಿಯ ಯಾವುದೇ ಕೆಲಸ ಮಾಡುವ ಉದ್ದೇಶಕ್ಕಾಗಿ ಜಮೀನನ್ನು ಪ್ರವೇಶಿಸಲು ಅಧಿಕೃತಗೊಳಿಸಲು ಸರ್ಕಾರವು ಹರ್ಷಿಸುತ್ತದೆ.

“ನ್ಯಾಯಯುತ ಪರಿಹಾರದ ಹಕ್ಕು ಭೂ ಭೂಸ್ವಾಧೀನ, ಪುನರ್ ವಸತಿ ಮತ್ತು ಪುನರ್ ನಿರ್ಮಾಣಗಳಲ್ಲಿ ಪಾರದರ್ಶಕತೆ ಕಾಯಿದೆ ೨೦೧೩” ರ ಕಲಂ ೧೧[೪] ರ ಮೇರೆಗೆ ಈ ಅಧಿಸೂಚನೆ ಪ್ರಕಟಗೊಂಡ ದಿನಾಂಕದಿಂದ ಸದರಿ ಸ್ವಾಧೀನಪಡಿಸಿಕೊಳ್ಳಲಿರುವ ಸ್ಥಳವನ್ನು ಒಪ್ಪಂದದ ಮೇರೆಗೆ ವಿಕ್ರಯಿಸುವ ಅಥವಾ ಭೋಗ್ಯಕ್ಕೆ ಆಡಮಾನವಿಡುವ, ಅನುಭವ ಬದಲಾಯಿಸುವ, ಮುಣಭಾರವನ್ನು ಅಥವಾ ಇನ್ನಾವುದೇ ರೀತಿಯ ಅಣಿವೃದ್ಧಿ ಕಾರ್ಯಗಳನ್ನು ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ಕೈಗೊಳ್ಳುವುದನ್ನು ನಿರ್ಬಂಧಿಸಿದೆ.

ಸದರಿ ಕಾಯಿದೆ ಕಲಂ ೧೫[೧] ರ ಮೇರೆಗೆ ಆಸಕ್ತಿವುಳ್ಳವರು ಭೂಸ್ವಾಧೀನತೆ ಕುರಿತು ತಮ್ಮ ಆಕ್ಷೇಪಣೆಗಳನ್ನು ಈ ಅಧಿಸೂಚನೆ ಪ್ರಕಟಗೊಂಡ ೬೦ ದಿನದೊಳಗೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ.

ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕು, ಕಸಬಾ ಹೋಬಳಿಯ ದಕ್ಷಿಣ ನಾಲಾ ಗ್ರಾಮದಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಒಟ್ಟು ೧-೦೦/೪ ಗುಂಟೆ ನಿಖರ ಅಳತೆ ಭೂಮಿಯ ವಿವರವು ಈ ಕೆಳಗಿನಂತಿರುತ್ತದೆ.

:- ಅನುಸೂಚಿ :-

ಜಿಲ್ಲೆ: ಹಾಸನ.				ತಾಲ್ಲೂಕು: ಹೊಳೆನರಸೀಪುರ		ಹೋಬಳಿ: ಕಸಬಾ		ಗ್ರಾಮ : ದಕ್ಷಿಣನಾಲಾ				
ಕ್ರ ಸಂ	ಸ.ನಂ.	ಭೂಮಿ-ಯ ವಿಧ	ಭೂ-ಸ್ವಾಧೀನ ಪ್ರದೇಶ	ಖಾತೆದಾರರ/ ಅನುಭವದಾರರ ಹೆಸರು	ಚೆಕ್ಕುಬಂದಿ				ಮರಗಳು		ಕೃತಗಳು	
					ಪೂರ್ವ	ಪಶ್ಚಿಮ	ಉತ್ತರ	ದಕ್ಷಿಣ	ಹೆಸರು	ಸಂಖ್ಯೆ	ವಿಧ	ಅಡಿಕಟ್ಟು ಪ್ರದೇಶ
1	261/1ಎ3		೦-೦2 [2178 ಚ.ಅಡಿ]	ಪಿ.ಕೃಷ್ಣಶೆಟ್ಟಿ	ಲಾಗು ಹಿಸ್ನೆ 1ಎ3	ಹಾಲ ರಸ್ತೆ	ಹಾಲ ರಸ್ತೆ	ಲಾಗು ಹಿಸ್ನೆ 1ಎ4	ಭೂಮಿ ಪರಿವರ್ತನೆಯಾಗಿದೆ			
2	261/1ಎ4	ಖುಷ್ಕಿ	೦-೦5½	ಜಿ.ಎನ್.ಬಾಲಕೃಷ್ಣಯ್ಯ	ಲಾಗು ಹಿಸ್ನೆ 1ಎ4 ಉಳಿಕೆ	ಹಾಲ ರಸ್ತೆ	ಲಾಗು ಹಿಸ್ನೆ 1ಎ3	ಸ್ಥಳಾನಕ್ಕೆ ಹೋಗುವ ದಾರಿ	-	-	ಕೃಷ್ಣ ಸಾಮಿಲ್ ಕಛೇರಿ	-

ಉಳಿತ

ಕರ್ನಾಟಕ ರಾಜ್ಯಪತ್ರ, ಗುರುವಾರ, ೦೩, ಡಿಸೆಂಬರ್ ೨೦೨೦

ಭಾಗ ೬-ಎ

3	261/18	ಖುಷಿ	೦-೦೦%	ಜಿ.ಎನ್.ಜಯಕುಮಾರ್ ಜನ್ ಲೇ.ಜಿ.ನರಸಿಂಹ ಶೆಟ್ಟಿ	ಲಾಗು ಹಿಸ್ತೆ 1ನಿ	ಲಾಗು ಹಿಸ್ತೆ 1ಎ4	ಲಾಗು ಹಿಸ್ತೆ 1ಎ4	ಸ್ಮಶಾನಕ್ಕೆ ಹೋಗುವ ದಾರಿ	-	-	-	-
4	247	ತರಿ	೦-11	ಟಿ.ಎಂ.ಸಿ. ಗೆ ಭೂಸ್ವಾಧೀನ	ಹಾಲ ರಸ್ತೆ	ಲಾಗು ಸ.ನಂ.246	ಸ್ಮಶಾನಕ್ಕೆ ಹೋಗುವ ದಾರಿ	ರೈಲ್ವೆ ಹಳ ಮತ್ತು ರೈಲ್ವೆ ಜಾಗ	-	-	-	-
5	246/1	ತರಿ	೦-21	ಟಿ.ಎಂ.ಸಿ. ಗೆ ಭೂಸ್ವಾಧೀನ	ಸ.ನಂ.246/1	ಸ.ನಂ.247 ರ ಉಳಿಕೆ	ಸ್ಮಶಾನಕ್ಕೆ ಹೋಗುವ ದಾರಿ	ರೈಲ್ವೆ ಹಳ ಮತ್ತು ರೈಲ್ವೆ ಜಾಗ	ವಿವಿಧ ಜಾತಿಯ ಒಟ್ಟು 37 ಮರಗಳು	-	-	-

ಫೋಲ್ಯೋರೆ

ಕ್ರ.ಸಂ.	ಗ್ರಾಮ	ತರಹೆ	ವಿಸ್ತೀರ್ಣ
1	ದಕ್ಷಿಣ ನಾಲಾ	ಖುಷಿ	೦-೦6%
		ತರಿ	೦-32
		ಅನ್ಯಸಂಕ್ರಮಣ ಪ್ರದೇಶ	೦-೦2
		ಒಟ್ಟು	1-೦೦%

ಉಪವಿಭಾಗಾಧಿಕಾರಿ ಮತ್ತು ಭೂಸ್ವಾಧೀನಾಧಿಕಾರಿ,
ಹಾಸನ ಉಪವಿಭಾಗ, ಹಾಸನ.

ಜಿಲ್ಲಾಧಿಕಾರಿಗಳು,
ಹಾಸನ ಜಿಲ್ಲೆ, ಹಾಸನ.

PR-229